

ಶಾಸನಗಳಲ್ಲಿ ಮಹೋಗ್ರವಂಶ

ಸಣ್ಣ ಟಿಪ್ಪಣಿ

೧. ಕನಾಡಕದ ಬೇರೆ ಬೇರೆ ಭಾಗಗಳನ್ನು ದೊಡ್ಡ ಮಹಾರಾಜರ ಮಾಂಡಲಿಕಸಾಮಂತರಾಗಿ ಅಧೀನದಲ್ಲಿ ಇದ್ದ ಕೊಂಡು, ಆಳಿದ ಚಿಕ್ಕ ಪುಟ್ಟ ಅರಸುಕುಲಗಳೂ, ಕುಟುಂಬ ಮನೆತನಗಳೂ ಹಲವಾರಿವೆ. ಕೆಲವು ವಂಶಗಳಿಂತೂ ಸಾಕಷ್ಟು ಹೆಸರು ವಾಸಿಯಾಗಿವೆ. ಅಂತಹ ಗಣ್ಯ ಮನೆತನಗಳಲ್ಲಿ ‘ಸಾಂತಳಿಗೆ ಸಾಸಿರ’ ವನ್ನು ಆಳಿದ ಸಾಂತರರು ಕೂಡ ಸೇರಿದ್ದಾರೆ.
೨. ಶಾಸನಗಳಲ್ಲಿ ಸಾಂತರ ಕುಲಜರಿಗೆ ಎರಡು ಹೆಸರುಗಳು ಉದ್ದಕ್ಕೂ ಅನ್ನಯಾಗಿವೆ: ೧. ಮಹೋಗ್ರವಂಶ/ಉಗ್ರವಂಶ, ಇ ಸಾಂತರ ಕುಲ. ಇವುಗಳಲ್ಲಿ ಮಹೋಗ್ರವಂಶವನ್ನು ಕುರಿತು ಕೆಲವು ಸಂಗತಿಗಳತ್ತ ಚರಿತ್ರೆಕಾರರ ಹಾಗೂ ಸಂಶೋಧಕರ ಗಮನ ಸೆಳೆಯುವುದು ಈ ಪುಟ್ಟ ಟಿಪ್ಪಣಿದ ಆಶಯ.
೩. ಸಮಧಿಗತ ಪಂಚಮಹಾಶಿಖಮಹಾಮಂಡಳೀಶ್ವರನುತ್ತರ ಮಥುರಾಧೀಶ್ವರಂ ಪಟ್ಟಿ ಪೈಂಬುಚ್ಛ್ರೀ ಪುರವರೇಶ್ವರಂ ಮಹೋಗ್ರವಂಶಂ ಲಲಾಮಂ. ಪದ್ಮಾವತೀ ಲಭ್ಯವರ ಪ್ರಸಾದಾಸಾದಿತ ವಿಪುಳ ತುಳಾಪುರುಷ ಮಹಾದಾನ ಹಿರಣ್ಯಗಂಭೀರ್ಯಾತ್ರಯಾಧಿಕದಾನ ವಾನರಧ್ವಜ ಮೃಗರಾಜ ಲಾಂಭನ ವಿರಾಜಿತಾನ್ನ ಯೋತ್ಸನ್ನಂ ಬಹುಕಳಾಸಂಪನ್ಮೂಲ ಸಾನ್ತರ ಕುಳ ಕುಮುದಿನೀ ಶಶಾಂಕ ಮಯೂಖಾಂಕುರಂ ರಿಪು ಮಾಂಡಳಿಕ ಪತಂಗ ದೀಪಾಂಕುರಂ

ತೊಂಡ ಮಂಡಳಿಕ ಕುಳಾಚಳ ವಜ್ರದಂಡಂ ಬಿರುದಭೇರಂಡಂ

ಕಂದುಕಾಚಾಯ್ಯ್ರಂ ಕೀತಿಕಾರಾಯಣ ಸೌಯ್ಯ್ರಾಪಾರಾಯಣಂ

ಜಿನಪಾದಾರಾಧಕೆಂ ಪರಬಳ ಸಾಧಕಂ ಸಾನ್ತರಾಧಿತ್ಯಂ

ಸರ್ಕಳಜನಸ್ತುತ್ಯಂ ನೀತಿಶಾಸ್ತ್ರಜ್ಞಂ ಬಿರುದಸಭ್ಯಾಜ್ಞಂ

ಶ್ರೀಮನ್ಮಹಾಮಂಡಳೀಶ್ವರಂ ನಂನಿಸಾನ್ತರದೇವ |

[ಎ.ಕ.ಲ-೨ ನಗರ ಇಂ. ೧೦೨೨ ಸಾಲು: ೩-೬]

- ಇ. ಮೇಲೆ ಉದ್ಘರಿಸಲಾಗಿರುವ ಶಾಸನ ಪಂಕ್ತಿಗಳಲ್ಲಿ ಮಹಾಮಂಡಳೀಶ್ವರನಾದ ನನ್ನ ಸಾಂತರನನ್ನು ಮಹೋಗ್ರಂಥ, ವಂಶಲಲಾಮನೆಂದೂ, ಸಾಂತಕ ಕುಳ ಕುಮುದಿನೀಶಶಾಂತ ಮಯೂರಿ ಅಂಕುರನೆಂದೂ, ಸಾಂತರ ಆದಿತ್ಯನೆಂದೂ ವರ್ಣಿಸಲಾಗಿದೆ. ಇದೇ ರೀತಿ ನಗರ ಇಂ ರಿಂದ ೬೨ ರವರೆಗಿನ ಶಾಸನಗಳಲ್ಲಿ ಹತ್ತಾರು ಕಡೆ, ಸಾಂತರ ರಾಜರನ್ನು ಉಗ್ರವಂಶಲಲಾಮರೆಂದೂ, ಸಾಂತರ ಕುಲದೀಪಕರೆಂದೂ ಪರಿಚಯಸಲಾಗಿದೆ.
- ಇ. ಒಂದು ಕುಲ (ವಂಶ, ಅನ್ನಯ, ಮನೆತನ) ದವರನ್ನು ಹೀಗೆ ಎರಡು ಭಿನ್ನ ಹೆಸರುಗಳಿಂದ ನಿರ್ದೇಶಿಸಲಾಗಿರುವುದು ಚಿಂತನೀಯವಾಗಿದೆ. ಈ ರೀತಿಯಲ್ಲಿ ಇನ್ನು ಎರಡು ಪೂರು ವಂಶಗಳಿಗೆ ಎರಡೆರಡು ಭಿನ್ನ ಮೂಲದ, ಭಿನ್ನ ಅಧ್ಯಾದ ಹೆಸರುಗಳಿರುವುದು ಚರಿತ್ರೆಯಲ್ಲಿ ಕಂಡು ಬಂದಿದೆ. ಉದಾಹರಣೆಗೆ ಸರ್ಗರ ಮಣಲೆಯರನ್ನು ಹೆಸರಿಸಬಹುದು [ನಾಗರಾಜಯ್ಯ ಹಂಪ; ಶಾಸನಗಳಲ್ಲಿ ಎರಡು ವಂಶಗಳು: ಗಣಾಜಾ]
- ಇ. ಮಹೋಗ್ರಂಶಲಲಾಮ ಎಂದಲ್ಲದೆ, ಉಗ್ರವಂಶತಿಳಕರೆಂದೂ ಈ ಸಾಂತರಸರನ್ನು ನಿರ್ದೇಶಿಸಲಾಗಿದೆ [ಹೊಂಬಿಜ ಅ(ಅ ನಗರ ಇಂ) ೧೦೨೨. ಸಾಲು: ೬೨-೬೩]. ಈ ಉಗ್ರವಂಶ ಮಹೋಗ್ರಂಶ-ವಂಶ ಎಂಬುದು ಉತ್ತರದ ಮಧುರೆಯ ಕಡೆಯಿಂದ ಬಂದದ್ದೆಂದು ಹೊಂಬಿಜದ ಹಲವು ಶಾಸನಗಳಲ್ಲಿ ಉತ್ತರವಾಗಿದೆ. ಉಗ್ರವಂಶೋದ್ಧ್ವವ. ಮಹೋಗ್ರಾನ್ನಯ ಎಂಬ, ಶಾಸನಗಳಲ್ಲಿ ಬರುವ, ಮಾತುಗಳಿಲ್ಲ ಅದೇ ಸೂಚನೆಯನ್ನು

ಒಳಗೊಂಡಿವೆ. ಈ (ಮಹಾ) ಉಗ್ರವಂಶ ಎಂಬುದು ಜೈನ ಪುರಾಣಗಳಲ್ಲಿ, ಜೈನ ಭಾರತ ಕಥೆಗಳಲ್ಲಿಯೂ ಬರುವ ಹೆಸರಾಗಿದೆ.

೨. ಮಧುರಾಪುರವು ಉಗ್ರಸೇನ ರಾಜನ ರಾಜಧಾನಿ [ಉತ್ತರ ಪುರಾಣ: ೨೦-೩೩೮] ಕನ್ನಡದಲ್ಲಿಯೂ ಕಣ್ಣಪಾರ್ಯನ ಸೇಮಿನಾಥನ ಪುರಾಣ, ಸೇಮಿ ಚಂದ್ರನ ಅಧ್ಯಾನೇಮಿ ಪುರಾಣ, ಬಂಧುವಮ್ಮಣ ಹರಿವಂಶಾಭ್ಯಾದಯ ಮೋದಲಾದ ಕವಿಗಳ ಕಾವ್ಯಗಳಲ್ಲಿ ಮಧುರಾಧೀಶರ, ಉಗ್ರವಂಶದ ಕಥೆಯಿದೆ. ಈ ಉಗ್ರವಂಶದ ಬೇರುಗಳು ತುಂಬ ಆಳಕ್ಕೆ ಇಳಿದಿವೆ. ಶ್ರೀಪೂ. ಒಂಬತ್ತನೇಯ ಶತಮಾನದಲ್ಲಿದ್ದ, ಬಿತ್ತಹಾಸಿಕವಾಗಿ ಆಗಿ ಹೋದ ಪಾಶ್ಚಾತ್ಯನಾಥ ತೀರ್ಥಾಂಕರರು ಉಗ್ರವಂಶದವರು ಗುಣಭದ್ರಾಚಾರ್ಯರು ಪಾಶ್ಚಾತ್ಯನಾಥ ತೀರ್ಥಾಂಕರರು ಉಗ್ರವಂಶ ಶ್ರೀಷ್ಟರೆಂದು ಕರೆದಿದ್ದಾರೆ [ಉತ್ತರ ಪುರಾಣ: ೨೨-೧೯೯]

ಜಿನದತ್ತನು, ಆತನ ಪೂರ್ವಜರೂ, ಆತನ ಸಂತತಿಯವರೂ ಪಾಶ್ಚಾತ್ಯನಾಥ ಜಿನರ ಈ ಉಗ್ರವಂಶಕ್ಕೆ ಸೇರಿದವರು. ಹೊಂಬುಜದಲ್ಲಿ ಪಾಶ್ಚಾತ್ಯನಾಥರ ಬಸದಿಗಳು, ವಿಗ್ರಹಗಳೂ ೨-೮ ನೇಯ ಶತಮಾನದಿಂದಲೇ ಕಾಣುವುದಕ್ಕೆ ಕಾರಣ, ಸಾಂತರರು ಪಾಶ್ಚಾತ್ಯನಾಥರ ಭಕ್ತರೆಂಬುದೊಂದೇ ಅಲ್ಲ; ತಾವು ಪಾಶ್ಚಾತ್ಯನಾಥರ ವಂಶಜರೆಂಬ ಗೌರವ ಅಭಿಮಾನಗಳೂ ಈ ಆಸ್ತಿಗೆ ಮುಖ್ಯ ಕಾರಣಗಳಾಗಿವೆ.

೩. ಸಾಂತರರ ಶಾಸನಗಳಲ್ಲಿ ಅವರು (ಮಹಾ) ಉಗ್ರವಂಶಲಾಮರು ಎಂಬ ಹೇಳಿಕೆಯ ಜತೆಗೆಂ ಅವರು ಪದ್ಧತಿ ವರ್ತಿದೇವೀ ಲಭ್ಯವರ ಪ್ರಸಾದರು ಎಂಬ ಮಾತ್ರಾ ಸೇರಿದೆ [ಹೊಂಬುಜ ೧, ಸಾಲು: ೫; ಅದೇ, ೨/ಸಾಲು ೧೪; ಅದೇ ೨. ಸಾಲು: ೧೦-೧೧ ಇತ್ಯಾದಿ] ಇದಕ್ಕೂ ಇರುವ ಪ್ರಧಾನವಾದ ಕಾರಣ, ಆಕೆ ತಮ್ಮ ವಂಶಜರೂ ತೀರ್ಥಾಂಕರರೂ ಆದ ಪಾಶ್ಚಾತ್ಯನಾಥರ ಜಿನಶಸನದೇವಿ ಎಂಬುದು ಆದರಿಂದಲೇ ಜಿದತ್ತನು ತನ್ನ ತಂಡ ಸಹಕಾರನನ್ನೂ ಉತ್ತರ ಮಧುರೆಯನ್ನೂ ತೋರೆದು

ಪೊಂಬುಚ್ಚಪುರಕ್ಕೆ ಬರುವಾಗ ತನೊಂದಿಗೆ ಪದ್ಯಾವತಿಯ ಮೂಲತ್ವಯನ್ನು ತಂದನೆಂಬ ಏತಿಹ್ಯ ಅಥವಾ ವಾಗಿರುವುದು.

೯. ಉಗ್ರವಂಶಜರು ತಮ್ಮ ಕುಲದೇವತೆ ಪದ್ಯಾವತಿ ದೇವಿಯೊಂದಿಗೆ ಪೊಂಬುಚ್ಚಪುರಕ್ಕೆ ಬಂದು ನೆಲಸಿದ ಮೇಲೆ ಎರಡು ಬಗೆಯ ಸಂಕರಗಳಾದುವು. ಜಿನದತ್ತನು ಅವಿವಾಹಿತ ಯುವಕನಾಗಿ ಇಲ್ಲಿಗೆ ಬಂದನು, ಇಲ್ಲಿಯೇ ನಾಡು ಕಟ್ಟಿ ಬೀಡು ಮಾಡಿದನು. ಇಲ್ಲಿಯ ಹೆಣ್ಣನ್ನು ಮದುವೆಯಾದನು. ಹಾಗೆ ಮದುವೆಯ ಒಸ್ಗೆಯಿಂದ ಕೂಡಿಕೊಂಡು ಬೆಸೆದ ಹೊಸಮನೆತನ ಸಾಂತರದು. ಸಾಂತರರು ಸ್ಥಳೀಯ ಕುಲದವರು. ಹೊರಗಿನಿಂದ ಬಂದ ಉಗ್ರವಂಶದವರಲ್ಲಿ ದೇಶಿಯ ಮೂಲದವರಾದ, ಪೊಂಬುಚ್ಚಪುರದವರಾದ ಸಾಂತರರು ಕೂಡಿಕೊಂಡು ವಿಲೀನವಾದರು. ಇದರಿಂದಾಗಿಯೇ ಶಾಸನಗಳಲ್ಲಿ ಈ ಎರಡೂ ವಂಶದ ಹೆಸರುಗಳನ್ನು ಉದ್ದೇಶಿಸಿರುತ್ತಾರೆ.
೧೦. ಎರಡು ವಂಶಗಳ ಮೀಲನದಂತೆಯೇ ಎರಡು ದೇವತೆಗಳ ಸಮೀಕರಣವೂ ನಡೆಯಿತು.

ಈ ಭಟಾರಿ ಪತ್ಯಾವತಿಯಬ್ಜೀಯಂ
ಚೋಜುತ್ತರಾ ಮಧುರೆಯಿನೊಡ.
ನೆ ಬನ್ನ ಪೊಂಬುಚ್ಚದೊಳೊಕ್ಕಿಯ
ಮರದಮೇಲೊಳೊಳ್ಳಲೇಸಿದಳ
ನ್ನಿಂಬಜ್ಞಾಯಂ ನೊಕ್ಕಿಯಬ್ಜೀಯಂಬ
ಪೆಸರಾದುದು [ಹೊಂಬುಜ ೧೪ (ಅನಗರ ೪೫) ಸಾಲು: ೫೫-೬೧]

೧೧. ಉಗ್ರವಂಶದಂತೆಯೇ, ಜಿದತ್ತರಾಯನೊಂದಿಗೆ, ಉತ್ತರ ಮಧುರೆಯಿಂದ ಪದ್ಯಾವತಿ ಯೆಂಬ ಭಟಾರಿಯೂ (ಸಂ. ಭಟ್ಟಾರಿಕಾ) ಪೊಂಬುಚ್ಚಪುರಕ್ಕೆ ಆಗಮಿಸಿದಳು, ಇಲ್ಲಿನ ನೊ (ಲೊ)ಕ್ಕಿಯ ಮರದ ಮೇಲೆ ನೆಲಸಿದಳು, ಅಂದ ನಿಂದ ಆಕೆಗೆ ನೊ (ಲೊ) ಕ್ಕಿಯಬ್ಜೀಯಂಬ

ಹೆಸರಾಯಿತು. ಈ ವಿವರಣೆಯ ದ್ವಾರ್ಪಿ-ಸೂಕ್ಷ್ಮಗಳನ್ನು ಹಿಡಿಯಬೇಕು. ಪದ್ಧಾವತಿ
 ದೇವಿಯು ವಿಷ್ವದೇವತೆ, ನೋ (ಲೋ) ಶ್ವಯಬ್ಜೀಯು ಜಿನಪದರ ನೆಲವಂದಿಗರ ಒನದಮ್ಮು.
 ಹೊಂಬುಜವು ಇಂದಿಗೂ ಲ (ನೋ-ಲೋ) ಕ್ಷಗಿಡಗಳಿಂದ ಆವೃಖಾದ ಪ್ರದೇಶ. ಹಿಂದೆ
 ಇನ್ನೂ ಇದರ ಬೇಕೆ ದಟ್ಟವಾಗಿದ್ದಿತು. ಇಲ್ಲಿಯ ಜನ ನೋ (ಲೋ) ಶ್ವಯ ಬ್ಜೀಯನ್ನು
 ಕಲ್ಲಿಸಿಕೊಂಡು ಆರಾಧಿಸುತ್ತಿದ್ದರು. ಇಲ್ಲಿಯ ಸಾಂತರರೂ ನೋಶ್ವಯಬ್ಜೀಯ ಭಕ್ತರಾಗಿದ್ದರು.
 ಸಾಂತರರು ಉಗ್ರವಂಶದಲ್ಲಿ ಸಂಗಮಿಸಿ ದರು, ಸಾಂತರರ ನೋಶ್ವಯಬ್ಜೀಯನೂ
 ಉಗ್ರವಂಶಜರ ಪದ್ಧಾವತಿಯಲ್ಲಿ ಬಹುವಾದಳು. ಅದರಿಂದ ಪ್ರೊಂಬುಜ್ಜಪ್ತರದ
 ಗ್ರಾಮದೇವತೆ ನೋಶ್ವಯಬ್ಜೀಯ ಮಥುರಾಪುರಿಯ ಪದ್ಧಾವತಿ ದೇವಿಯೊಂದಿಗೆ
 ಶಿಷ್ಯದೇವತೆಯಾದಳು. ನೋಶ್ವಯಬ್ಜೀಯದೇವಸ್ವರ್ವ [ಅದೇ, ಸಾಲು: ೪೮-೪೯] ಕ್ರಮೇಣ
 ‘ನೋಶ್ವಯಬ್ಜೀಯ ಜಿನಶ್ರೀಗೇಹ’ ವಾಯಿತು [ಹೊಂಬುಜ ಗಳಿ. (ಉ ನಗರ ಇಂ) ಸಾಲು:
 ೫೦-೫೧]

ಜಾತಿಸಂಕರ, ವಣಿಸಂಕರ, ದೈವಸಂಕರ ಇವು ಚರಿತ್ರೆಯಲ್ಲಿ ಹೊಸ ಅಧ್ಯಾಯಗಳಲ್ಲ.
 ಎಲ್ಲ ದೇಶಗಳ, ಎಲ್ಲ ಕಾಲದ ಚರಿತೆಯಲ್ಲಿ ಇದಕ್ಕೆ ನಿದರ್ಶನಗಳಿವೆ.